



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಶುಕ್ರವಾರ, ೧೧, ಸೆಪ್ಟೆಂಬರ್, ೨೦೨೦ (ಭಾದ್ರಪದ, ೨೦, ಶಕವರ್ಷ, ೧೯೪೨) Bengaluru, FRIDAY, 11, SEPTEMBER, 2020 (BHADRAPADA, 20, ShakaVarsha, 1942)	ನಂ. ೩೯೫ No. 395
----------------------	--	--------------------

ಕರ್ನಾಟಕ ಸರ್ಕಾರ  
(ವಾಣಿಜ್ಯ ತೆರಿಗೆ ಇಲಾಖೆ)

ವಾಣಿಜ್ಯ ತೆರಿಗೆಗಳ ಆಯುಕ್ತರು (ಕರ್ನಾಟಕ), ಬೆಂಗಳೂರು ಇವರ ನಡಾವಳಿಗಳು

ಉಪಸ್ಥಿತಿ : ಶ್ರೀ ಎಂ. ಎಸ್ ಶ್ರೀಕರ್, ಭಾ.ಆ.ಸೇ.,  
ವಾಣಿಜ್ಯ ತೆರಿಗೆಗಳ ಆಯುಕ್ತರು (ಕರ್ನಾಟಕ),  
ಬೆಂಗಳೂರು.

ವಿಷಯ:- ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯ ಸರಕು ಮತ್ತು ಸೇವಾ ತೆರಿಗೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೆಕ್ಕ ಪರಿಶೋಧನೆ ಅಧಿಕಾರಿಗಳಿಗೆ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ 27) ರ ಅಡಿಯಲ್ಲಿ ಮರುಪಾವತಿ ಪಡೆದ ತೆರಿಗೆದಾಯಕ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕರನಿರ್ಧರಣೆ/ಲೆಕ್ಕಪರಿಶೋಧನೆ ಕೈಗೊಳ್ಳಲು ಕ್ಷೇತ್ರವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿ ನೀಡುವ ಬಗ್ಗೆ.

- ಉಲ್ಲೇಖ:- 1. ಆದೇಶ ಸಂಖ್ಯೆ: ವಾ.ತೆ.ಅ.ಆ(ಗು&ಸ)/ಜೆಡಿಎನ್/ನೋಂದಣಿ/ಸಿಆರ್-15/2017-18,  
ದಿನಾಂಕ: 29.06.2017.  
2. ಆದೇಶ ಸಂಖ್ಯೆ: ವಾ.ತೆ.ಅ.ಆ(ಗು&ಸ)/ಜೆಡಿಎನ್/ಸಿಆರ್-83/2017-18,  
ದಿನಾಂಕ: 15.12.2017 ಮತ್ತು ದಿನಾಂಕ: 08.02.2018.  
3. ಆದೇಶ ಸಂಖ್ಯೆ: ವಾ.ತೆ.ಅ.ಆ(ಲೆ.ಪ)/ಜೆಡಿಎನ್/ಸಿಆರ್-04/2018-19,  
ದಿನಾಂಕ: 16.04.2018.

\*\*\*

ಪ್ರಸ್ತಾವನೆ:-

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಷ್ಟ್ರಾದ್ಯಂತ ಏಕರೂಪ ತೆರಿಗೆಯಾದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮವು ದಿನಾಂಕ 01.07.2017ರಿಂದ ಜಾರಿಯಾಗಿದ್ದು, ರಾಜ್ಯದಲ್ಲಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ 27) ಜಾರಿಯಲ್ಲಿರುತ್ತದೆ. ರಾಜ್ಯದ ಸರಕು ಮತ್ತು ಸೇವಾ ತೆರಿಗೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೆಕ್ಕಪರಿಶೋಧನೆ/ಕರನಿರ್ಧರಣೆ/ಮರುಕರನಿರ್ಧರಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ವಿವಿಧ ಶಾಸನಬದ್ಧ ಕಾರ್ಯಗಳನ್ನು ನಿರ್ವಹಿಸಲು ಕ್ಷೇತ್ರವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿ ಆದೇಶವನ್ನು ಈಗಾಗಲೇ ಉಲ್ಲೇಖ(3)ರಲ್ಲಿ ನೀಡಲಾಗಿತ್ತು.

ಮುಂದುವರೆದು, ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ತೆರಿಗೆದಾಯಕ ವ್ಯಕ್ತಿಗಳು ಇಲಾಖೆಯ ಜಾಲತಾಣಕ್ಕೆ ಸಲ್ಲಿಸುವ ಮಾಸಿಕ/ತ್ರಿಮಾಸಿಕ/ವಾರ್ಷಿಕ ನಮೂನೆಗಳಲ್ಲಿ ಘೋಷಿಸಿಕೊಂಡಿರುವ ವಹಿವಾಟುಗಳನ್ನು

ಪರಿಶೀಲಿಸಿದಾಗ ಕೆಲವೊಂದು ತೆರಿಗೆದಾಯಕ ವ್ಯಕ್ತಿಗಳು ಡಿಸೆಂಬರ್-2017ರ ಮಾಹೆಯಲ್ಲಿ ತೆರಿಗೆ ಮರುಪಾವತಿ ಪಡೆದಿರುವುದನ್ನು ಗಮನಿಸಲಾಗಿದ್ದು, ಹೊಸದಾದ ತೆರಿಗೆ ಪದ್ಧತಿ ಜಾರಿಯಾದ ಹಿನ್ನೆಲೆಯಲ್ಲಿ ಮರುಪಾವತಿಯನ್ನು ತಪ್ಪಾಗಿ ಪಡೆದಿರುವ/ಕ್ಷೇಮು ಮಾಡಿರುವ ಸಂಭವನೀಯತೆ ಇರುವುದರಿಂದ ಮರುಪಾವತಿ ಪಡೆದ ತೆರಿಗೆದಾಯಕ ವ್ಯಕ್ತಿಗಳ ವಹಿವಾಟನ್ನು ಪರಿಶೀಲಿಸುವ ಅಗತ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ ಈ ಪ್ರಕರಣಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಲೆಕ್ಕಪರಿಶೋಧನೆ ಕೈಗೊಳ್ಳಲು ಮತ್ತು ಕರನಿರ್ಧರಣೆ ಮಾಡಲು ರಾಜ್ಯದ ಸರಕು ಮತ್ತು ಸೇವಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೆಕ್ಕಪರಿಶೋಧನಾ ಅಧಿಕಾರಿಗಳಿಗೆ ಯುಕ್ತ ಅಧಿಕಾರಿ (Proper Officer) ಗಳೆಂದು ನಿಯುಕ್ತಿಗೊಳಿಸಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017ರ ಪ್ರಕರಣ 65, 73, 74, 78, 79, 83, 84, 124 ಮತ್ತು 125ರಲ್ಲಿ ಶಾಸನಬದ್ಧ ಕ್ರಮ ಕೈಗೊಳ್ಳಲು ಕ್ಷೇತ್ರವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿ ಆದೇಶ ನೀಡುವ ಅವಶ್ಯಕತೆ ಕಂಡುಬಂದಿರುತ್ತದೆ.

ಮೇಲೆ ಪ್ರಸ್ತಾಪಿಸಿದ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

**ಆದೇಶ ಸಂಖ್ಯೆ: ವಾತೆಅಆ(ಲೆ.ಪ)/ಜೆಡಿಎನ್/ಸಿಆರ್-27/2018-19, ದಿನಾಂಕ: 10.09.2020.**

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ರಾಜ್ಯದ ಸರಕು ಮತ್ತು ಸೇವಾ ತೆರಿಗೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಕ್ಕಪರಿಶೋಧನೆ ಅಧಿಕಾರಿಗಳಿಗೆ 2017ರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 5ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಆದೇಶದ ಅನುಬಂಧದ ಕೋಷ್ಟಕದ ಅಂಕಣ (2) ರಲ್ಲಿ ಸೂಚಿಸಿರುವ ಅಧಿಕಾರಿಗಳನ್ನು ಯುಕ್ತ ಅಧಿಕಾರಿ (Proper Officer) ಗಳೆಂದು ನಿಗದಿಪಡಿಸಿ, ಅಂಕಣ (3)ರಲ್ಲಿ ನಮೂದಿಸಲಾಗಿರುವ ತೆರಿಗೆದಾಯಕ ವ್ಯಕ್ತಿಗಳ 2017-18ರ ಸಾಲಿನ ತೆರಿಗೆ ಅವಧಿಗೆ ಸಂಬಂಧಿಸಿದಂತೆ ಕರನಿರ್ಧರಣೆ/ಲೆಕ್ಕಪರಿಶೋಧನೆ ಕೈಗೊಳ್ಳಲು ಮತ್ತು ಇತರೆ ನಿಗದಿಪಡಿಸಿದ ಕಾರ್ಯಗಳನ್ನು ನಿರ್ವಹಿಸಲು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017ರ ಪ್ರಕರಣ 65, 73, 74, 78, 79, 83, 84, 124 ಮತ್ತು 125ರಲ್ಲಿ ಶಾಸನಬದ್ಧ ಕ್ರಮ ಕೈಗೊಳ್ಳಲು ಕ್ಷೇತ್ರವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿ ಅಧಿಕಾರವನ್ನು ನೀಡಿ ಆದೇಶಿಸಿದೆ.

ಸದರಿ ಯುಕ್ತ ಅಧಿಕಾರಿಗಳು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮದಡಿಯಲ್ಲಿಯೂ, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮದಡಿಯಲ್ಲಿಯೂ ಹಾಗೂ ಸರಕು ಮತ್ತು ಸೇವಾ ತೆರಿಗೆ(ರಾಜ್ಯಗಳಿಗೆ ಪರಿಹಾರ) ಅಧಿನಿಯಮದ ಅಡಿಯಲ್ಲಿಯೂ ಯುಕ್ತ ಅಧಿಕಾರಿಗಳಾಗಿರುತ್ತಾರೆ.

(ಶ್ರೀಕರ್ ಎಂ. ಎಸ್)  
ವಾಣಿಜ್ಯ ತೆರಿಗೆಗಳ ಆಯುಕ್ತರು,  
(ಕರ್ನಾಟಕ), ಬೆಂಗಳೂರು.

ಅನುಬಂಧ

ಆದೇಶ ಸಂಖ್ಯೆ: ವಾತೆಅ(ಲೆ.ಪ)/ಜೆಡಿಎನ್/ಸಿ.ಆರ್-27/2020-21, ದಿನಾಂಕ: 10/09/2020		
ಕ್ರ.ಸಂ	ಅಧಿಕಾರಿಗಳ ಹುದ್ದೆ ಮತ್ತು ಪದನಾಮ	ತೆರಿಗೆದಾಯಕ ವ್ಯಕ್ತಿ ಮತ್ತು ಜಿಎಸ್‌ಟಿಎನ್ ಸಂಖ್ಯೆ
1	2	3
1	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-2.1, ಬೆಂಗಳೂರು, ವಿ.ಸ ಮತ್ತು ಸೇ.ತೆ.ಕ-2, ಬೆಂಗಳೂರು	1. ಮೆ   ಕೇವಲ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (29AACCK0086D1ZQ) 2. ಮೆ   ಆಕುಟೆನ್ ಗ್ಲೋಬಲ್ (29ABBFA9870G1Z5) 3. ಮೆ   ಪ್ಲಾಸ್ಟೋಸನ್ಸ್ (29AAEFP4691C1Z4)
2	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-2.5, ಬೆಂಗಳೂರು, ವಿ.ಸ ಮತ್ತು ಸೇ.ತೆ.ಕ-2, ಬೆಂಗಳೂರು	1. ಮೆ   ವಿನಯ್ ಅನಂತ್‌ರಾವ್, ಕೋನ್ಸೂರ್ (29ADDPK6232G1ZM) 2. ಮೆ   ಎಂ.ಎಂ.ಎಸ್.ಹೆಚ್ ಕ್ಲಿನಿಕಲ್ ರೀಸರ್ಚ್ ಪ್ರೈವೇಟ್ ಲಿಮಿಟೆಡ್ (29AAFCM3316D1ZQ)
3	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-4.1, ಬೆಂಗಳೂರು, ವಿ.ಸ ಮತ್ತು ಸೇ.ತೆ.ಕ-4, ಬೆಂಗಳೂರು	1. ಮೆ   ಬ್ರಿಟೀಷ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (29AABCB5956A1ZT) 2. ಮೆ   ವರ್ಗಾ ಅಟ್ಯಾಚ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ (29AACCV3234G1ZD)
4	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-4.4, ಬೆಂಗಳೂರು, ವಿ.ಸ ಮತ್ತು ಸೇ.ತೆ.ಕ-4, ಬೆಂಗಳೂರು	1. ಮೆ   ವಿ.ಎಕ್ಸ್‌ಎಲ್ ಇಂಸ್ಟ್ರುಮೆಂಟ್ಸ್ ಲಿಮಿಟೆಡ್ (29AAACV4734D1ZE) 2. ಮೆ   ಸ್ಟಾರ್ ಪಿಟ್ಟಿಂಗ್ಸ್ ಅಂಡ್ ಆಕ್ಸೆಸರೀಸ್ (29ADGPV8160R1ZE)
5	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-6.7, ಬೆಂಗಳೂರು, ವಿ.ಸ ಮತ್ತು ಸೇ.ತೆ.ಕ-6, ಬೆಂಗಳೂರು	1. ಮೆ   ಮದನ ಇಂಡಸ್ಟ್ರೀಸ್ ಲಿಮಿಟೆಡ್ (29AABCM6615M1Z3)
6	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-6.1, ಬೆಂಗಳೂರು, ವಿ.ಸ ಮತ್ತು ಸೇ.ತೆ.ಕ-6, ಬೆಂಗಳೂರು	1. ಮೆ   ಬಿಗ್ ಬ್ಯಾಗ್ಸ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ (29AABCB4004D1ZA)
7	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-1, ಮೈಸೂರು, ವಿ.ಸ ಮತ್ತು ಸೇ.ತೆ.ಕ-ಮೈಸೂರು	1. ಮೆ   ನಕುಲ್ ಎಕ್ಸ್‌ಪೋರ್ಟ್ (29BTTPA3847G1ZB)
8	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-3, ಮಂಗಳೂರು, ವಿ.ಸ ಮತ್ತು ಸೇ.ತೆ.ಕ-ಮಂಗಳೂರು	1. ಮೆ   ಬ್ಲೂ ವಾಟರ್ ಪುಡ್ಸ್ ಅಂಡ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ (29AABCB1953B1Z2)
9.	ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ)-1, ಕಲಬುರಗಿ, ವಿ.ಸ ಮತ್ತು ಸೇ.ತೆ.ಕ-ಕಲಬುರಗಿ	1. ಮೆ   ರೈಚಿಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ (29AAECR6735Q1Z1)

(ಶ್ರೀಕರ್ ಎಂ. ಎಸ್)  
ವಾಣಿಜ್ಯ ತೆರಿಗೆಗಳ ಆಯುಕ್ತರು,  
(ಕರ್ನಾಟಕ), ಬೆಂಗಳೂರು.